

ಬಿ.ಪ್ಯಾಕ್ ೨  
ಅಂದದೂರು ಬೆಂಗಳೂರು



ELECTION  
HABBA  
#LetsMakeDemocracyWork

# ಶಾಂತಿನಗರ

## ನಾಗರಿಕ ಪ್ರಣಾಳಿಕೆ



Mobility &  
Infrastructure



Waste  
management



Health



Water &  
Sanitation



Women &  
Child



Environment

ಏಪ್ರಿಲ್ 2018

## ಶಾಂತಿನಗರ ಒಳನೋಟ

1. ಪ್ರದೇಶ: 21.6 sq. km
2. ಜನಸಂಖ್ಯೆ : 252031
3. ವಾರ್ಡ್ : ಜೋಗುಪಾಳ್ಯ, ಶಾಂತಲನಗರ ದೊಮ್ಮಲೂರು, ಅಗರಾಂ  
ವನ್ನಾರಪೇಟ್, ನೀಲ್‌ಸಂದ್ರ, ಶಾಂತಿನಗರ
4. ಒಟ್ಟು ಗೃಹಗಳು : 58551
5. ರಸ್ತೆ ವಿಸ್ತೀರ್ಣ : 280 km
- 6)ಕೆರೆಗಳು : ಹಲಸೂರು
- 7)ಆರಕ್ಷಕ ಠಾಣೆ : ಹಲಸೂರು ಗೇಟ್, ಅಶೋಕ್‌ನಗರ, ವಿವೇಕನಗರ
- 8) ಬಸ್ ನಿಲ್ದಾಣಗಳು : 132
- 9) ಅಗ್ನಿಶಾಮಕ ಕೇಂದ್ರ :0
- 10) ಸರ್ಕಾರಿ ಶಾಲೆಗಳು :17
11. ಆಟದ ಮೈದಾನ :21

## ಸರಳವಾಗಿ ನಾವು ಕೇಳುವುದಿಷ್ಟೆ

- 1)ನಾಗರಿಕರು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವಂತೆ ನಾಗರಿಕ ಸಂಸ್ಥೆಗಳು ಮಹಾನಗರಪಾಲಿಕೆ ಸದಸ್ಯರು ಮತ್ತು ನಾಗರಿಕ ಗುಂಪುಗಳೊಂದಿಗೆ ಶಾಸಕರು ಮಾಸಿಕ ಸಾಮಾನ್ಯ ಸಭೆ ನಡೆಸಬೇಕು.
- 2)ಕ್ಷೇತ್ರದ ಅಭಿವೃದ್ಧಿಗಾಗಿ ತೆಗೆದುಕೊಂಡು ಕ್ರಮಗಳು ಮತ್ತು ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಬಳಕೆ ಒಳಗೊಂಡಂತೆ ನಾಗರಿಕ ಬೇಡಿಕೆಗಳಿಗೆ ಸಂಬಂಧಿಸಿದಂತೆ ನಾಗರಿಕರಿಗೆ ಸೂಕ್ತ ಮಾಹಿತಿಯನ್ನು ಒದಗಿಸಲು ಕ್ಷೇತ್ರದ ವೆಬ್‌ಸೈಟ್ ವಿನ್ಯಾಸಗೊಳಿಸಬೇಕು.
- 3)ಚಾಲ್ತಿಯಲ್ಲಿರುವ ಹಾಗೂ ಮುಂದೆ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಪಾರದರ್ಶಕ ರೀತಿಯಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚಿಸಲು ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಸಂಪರ್ಕ ಹೊಂದಬೇಕು.

- 4)ವಿಧಾನಸಭೆಯಲ್ಲಿ ಮಂಡಿಸಲಾಗುವ ವಿವಿಧ ನೀತಿ ವಿಷಯಗಳ ಬಗ್ಗೆ ಶಾಸಕರು ತಮ್ಮ ನಿಲುವನ್ನು ವ್ಯಕ್ತಗೊಳಿಸಬೇಕು. ಸಮಸ್ಯೆಗಳನ್ನು ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ನಾಗರಿಕರೊಂದಿಗೆ ಸಮಾಲೋಚಿಸಬೇಕು,
- 5)ಕ್ಷೇತ್ರದಲ್ಲಿ ಎದುರಾಗುವ ವಿವಿಧ ವಿಷಯಗಳಲ್ಲಿ ಭಾಗವಹಿಸಲು ನಾಗರಿಕರಿಗೆ ಸ್ವಯಂಪ್ರೇರಿತ ಅವಕಾಶಗಳನ್ನು ಕಲ್ಪಿಸಬೇಕು
- 6) ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿಗಳು ತರಬೇತಿ ನೀಡುವ ಅವಕಾಶವಿರಬೇಕು ಮತ್ತು ಗೃಹಿಣಿಯರು ಮತ್ತು ಹಿರಿಯ ನಾಗರಿಕರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿಗಳು ತರಬೇತಿ ನೀಡುವ ಅವಕಾಶಗಳನ್ನು ಕಲ್ಪಿಸಬೇಕು.
- 7)ಸಂಬಂಧಿತ ಅಧಿಕಾರಿಗಳ ಸಂಪರ್ಕ ವಿವರಗಳು (ಬಿ.ಬಿ.ಎಂ.ಪಿ) ಬೆಸ್ಕಾಂ) ಇತ್ಯಾದಿ ಮತ್ತು ದೂರುಗಳ ಪರಿಹಾರಕ್ಕಾಗಿ ನಿಗದಿಪಡಿಸಲಾಗುವ ಸಮಯದ ವಿವರಗಳನ್ನು ವಾರ್ಡ್ ಕಛೇರಿಯಲ್ಲಿ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಬೇಕು.
- 8) ಎಲ್ಲಾ ನಾಗರಿಕ ಸಂಸ್ಥೆಗಳ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಬೇಕು
- 9) ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಗತಿಯ ತ್ರೈಮಾಸಿಕ ವರದಿ ನಾಗರಿಕರಿಗೆ ಲಭ್ಯವಾಗಬೇಕು
- 10) ಮೂಲ ನಿವೇಶನಗಳು ಹಾಗೂ ಇತರ ಸೌಲಭ್ಯಗಳ ವಿವರಗಳನ್ನು ಒಳಗೊಂಡ ಕ್ಷೇತ್ರದ ನಕ್ಷೆ ಲಭ್ಯವಾಗುವಂತೆ ಏರ್ಪಾಡು ಮಾಡಬೇಕು

## ಶಾಂತಿನಗರ

### ಪ್ರಮುಖ 5 ಬೇಡಿಕೆಗಳು

#### ತ್ಯಾಜ್ಯ ನಿರ್ವಹಣೆ

1. ಶಾಂತಿನಗರದಲ್ಲಿ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯ ಚರ್ಚೆಯನ್ನು ಮುನ್ನೆಲೆಗೆ ತರಲು ಅಭಿಯಾನ.
2. ಪ್ರತಿ ವಾರ್ಡ್ ಕೂಡ ಅತ್ಯಾಧುನಿಕ ಒಣ ಕಸ ಸಂಗ್ರಹ ಕೇಂದ್ರವನ್ನು ಹೊಂದಿರಬೇಕು.

3. ಒಣ ಹಾಗೂ ಹಸಿ ಕಸಕ್ಕೆ ಪ್ರತ್ಯೇಕ ವಾಹನಗಳನ್ನು ಹೊಂದಿರುವಂತೆ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ಸಂಗ್ರಹಣೆ. ವಾಹನಗಳಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿರಬೇಕು.

4. ಶಾಂತಿನಗರ ಕ್ಷೇತ್ರದಾದ್ಯಂತ ಕಣ್ಣಿಗೆ ಗೋಚರಿಸುವಂತಹ ಸ್ವಚ್ಛತೆಯನ್ನು ಆದ್ಯತೆಯಾಗಿಸಿಕೊಳ್ಳಬೇಕು. ಶಾಂತಿನಗರದಲ್ಲಿರುವ ಎಲ್ಲಾ ಗಲೀಜು ಪ್ರದೇಶಗಳನ್ನು ಗುರುತಿಸಬೇಕು, ಸುಂದರಗೊಳಿಸಬೇಕು ಮತ್ತು ಎಚ್ಚರದಿಂದ ಮೇಲ್ವಿಚಾರಣೆ ಮಾಡಬೇಕು. ರಸ್ತೆ ಬದಿಯ ವ್ಯಾಪಾರಿಗಳಿಗೆ ತಮ್ಮ ಕಸದ ಜವಾಬ್ದಾರಿಯುತ ನಿರ್ವಹಣೆಯ ಕುರಿತು ಸಂವೇದನೆಯನ್ನುಂಟು ಮಾಡುವುದು ಮತ್ತು ಬೆಂಬಲಿಸುವುದು.

5. ದೇವಸ್ಥಾನಗಳು, ಶಿಕ್ಷಣ ಸಂಸ್ಥೆಗಳು, ರೆಸ್ಟೋರೆಂಟ್‌ಗಳು, ಆಸ್ಪತ್ರೆಗಳು ಮತ್ತು ಇತರೆ ಬೃಹತ್ ಪ್ರಮಾಣದಲ್ಲಿ ಕಸ ಉತ್ಪಾದಿಸುವವರನ್ನು ಶೂನ್ಯ ಕಸದ ಮೂಲವಾಗುವುದಕ್ಕೆ ಉತ್ತೇಜನ ಮತ್ತು ಬೆಂಬಲಿಸಬೇಕು.

## ಸಂಚಾರ ಮತ್ತು ಸಾರಿಗೆ

1. ರಸ್ತೆ ಕಾಮಗಾರಿ ಕೈಗೊಂಡ ವಿವರಗಳ ಮಾಹಿತಿಯನ್ನು ಪ್ರಸಾರಿಸುವುದು. ರಸ್ತೆ ನಿರ್ಮಾಣಕ್ಕೆ ಪಾರದರ್ಶಕ ಮತ್ತು ಜವಾಬ್ದಾರಿಯುತ ಪ್ರಕ್ರಿಯೆಯ ಅಳವಡಿಕೆ

2. ಪೆಲಿಕನ್ ದೀಪಗಳ ಬಳಕೆ ಮತ್ತು ರಸ್ತೆ ವಿಭಜಕಗಳ ಎತ್ತರವನ್ನು ತಗ್ಗಿಸುವ ಮೂಲಕ ರಸ್ತೆ ದಾಟುವುದನ್ನು ಸುಲಭವಾಗಿಸುವುದು

3. ಒತ್ತುವರಿ ಮುಕ್ತ ಪಾದಚಾರಿ ಸ್ನೇಹಿ ಮತ್ತು ಪ್ರವೇಶಿಸಬಹುದಾದಂತಹ ಪಾದಚಾರಿ ಮಾರ್ಗ ನಿರ್ಮಾಣ

4. ಟ್ರಾಫಿಕ್ ನಿಯಮ ಉಲ್ಲಂಘನೆಯನ್ನು ತಡೆಯಲು ಟ್ರಾಫಿಕ್ ವಾರ್ಡನ್‌ಗಳ ಸಂಖ್ಯೆಯನ್ನು ಏರಿಸುವ ಉಪಕ್ರಮಗಳನ್ನು ಒಳಗೊಂಡ ಸಮಗ್ರ ಟ್ರಾಫಿಕ್ ನಿರ್ವಹಣಾ ಯೋಜನೆಯ ಅಗತ್ಯವಿದೆ.

5. ಶಾಲೆಗಳಿಂದಾಗಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದ್ದು ಅದರಲ್ಲೂ ವಿಶೇಷವಾಗಿ ಕೇಂದ್ರ ವ್ಯವಹಾರ ಪ್ರದೇಶದಲ್ಲಿ ಹೆಚ್ಚಾಗಿದೆ. ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಟ್ರಾಫಿಕ್ ದಟ್ಟಣೆ ತಡೆಯಲು ಟ್ರಾಫಿಕ್ ನಿರ್ವಹಣಾ ಯೋಜನೆ ಅಗತ್ಯವಿದೆ.

## ನೀರು

1. ಪ್ರತಿನಿತ್ಯ ಪ್ರತಿ ವ್ಯಕ್ತಿಗೆ ಕನಿಷ್ಠ 90ಲೀಟರ್ ಸಮವಾಗುವಷ್ಟು ನೀರನ್ನು ಎಲ್ಲ ನಿವಾಸಿಗಳಿಗೂ ಪೂರೈಸಬೇಕು. ನೀರು ಸರಬರಾಜು ಮಾಡುವ ಸಮಯವನ್ನು ನಾಗರಿಕರಿಗೆ ತಿಳಿಸುವ ವ್ಯವಸ್ಥೆ ಮಾಡಬೇಕಿದೆ.
2. ಶಾಂತಿನಗರದಲ್ಲಿ ನಗರಪ್ರದೇಶ ಪ್ರವಾಹವು ಗಂಭೀರ ಸಮಸ್ಯೆಯಾಗಿದೆ. ಕಸದ ಬಲೆ, ಹೂಳು ಮತ್ತುವುದು ಮತ್ತು ಭೌಗೋಳಿಕ ಅಧ್ಯಯನ ಹಾಗೂ ವಿಕೋಪ ನಿರ್ವಹಣಾ ಯೋಜನೆಗಳ ಸಹಾಯದಿಂದ ಈ ರೀತಿಯ ಪ್ರವಾಹವನ್ನು ತಡೆಗಟ್ಟಬೇಕು.
3. ಕುಡಿಯುವ ನೀರು ಮತ್ತು ಚರಂಡಿ ನೀರಿನ ಬೆರೆಯುವುದನ್ನು ತಡೆಯಲು ನಿಯಮಿತ ಹೂಳು ಮತ್ತುವಿಕೆ ಮತ್ತು ಮಳೆನೀರು ಕಾಲುವೆ ಹಾಗೂ ಚರಂಡಿ ಮಾರ್ಗಗಳ ನಿರ್ವಹಣೆ ಅಗತ್ಯ
4. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಸಾಧನವನ್ನು ಅಳವಡಿಸಬೇಕು.
5. ನೀರು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಅಭಿಯಾನವನ್ನು ನಡೆಸಬೇಕು ಮತ್ತು ಮಳೆನೀರು ಕೊಯ್ಲು ತಜ್ಞರು ಮತ್ತು ನೀರು ಉಳಿಸುವ ವಾಯುಪೂರಕ (ಏರೇಟರ್)ದಂತಹ ಸಾಧನಗಳ ಮಾಹಿತಿ ಸುಲಭವಾಗಿ ದೊರೆಯಲು ಕಿಯೋಸ್ಕ್‌ಗಳು ಲಭ್ಯವಾಗುವಂತೆ ಮಾಡಬೇಕು

## ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ಅಭಿವೃದ್ಧಿ

1. ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಉಪಕ್ರಮವುಳ್ಳ ಮಾದರಿ ಸರ್ಕಾರಿ ಶಾಲೆಗಳು
2. ಸಾರ್ವಜನಿಕರ ತೊಂದರೆಗಳನ್ನು ನಿವಾರಿಸಲು ಸಾರ್ವಜನಿಕ ಜಾಗಗಳಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ, ಪಾದಚಾರಿ ಮಾರ್ಗಗಳ ಲಭ್ಯತೆ ಮತ್ತು ಸಿಸಿಟಿವಿಗಳ ಅಳವಡಿಕೆ ಮತ್ತು ಪ್ರಖರ ದೀಪಗಳು ಅಗತ್ಯ
3. ವಿವಿಧ ರೀತಿಯ ಆದಾಯ ಗುಂಪುಗಳಲ್ಲಿನ ಮಹಿಳೆಯರಿಗೆ ಸುರಕ್ಷತೆ ಮತ್ತು ಸಬಲೀಕರಣ ಸಂಪನ್ಮೂಲಗಳ ಕುರಿತು ಜಾಗೃತಿ ಬೆಳೆಸುವುದು

4. ಶಾಂತಿನಗರದಾದ್ಯಂತ ಪೊಲೀಸ್ ಚೌಕಿಗಳು ಮತ್ತು ನಿರಂತರ ಪೊಲೀಸ್  
ಗಸ್ತು ತಿರುಗುವಿಕೆ